

ದೂರವಾಣಿ ಸಂ: 080-22243926

ಪ್ಯಾಕ್ಸ್ ಸಂ: 080-22110134

ವರ್ಚುಲೆ ಸೈಟ್ : <https://kptcl.karnataka.gov.in/>



ಇ-ಅಂಚೆ: gmtkptcl@gmail.com

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

Corporate Identity Number (CIN): U40109KA1999SGC025521

ಸಂಖ್ಯೆ: ಕವಿಪ್ರನಿನಿ/ಬಿ19/345/85-86

ನಿಗಮ ಕಾರ್ಯಾಲಯ

ಕಾರ್ಬೋರ್ ಭವನ

ಬೆಂಗಳೂರು-560009

ದಿನಾಂಕ: 08.07.2022

ವಿಷಯ: ಕವಿಪ್ರನಿಯಲ್ಲಿ ಬಳಸಲಾಗುತ್ತಿರುವ ಅಸ್ತಿತ್ವದಲ್ಲಿರುವ ಪ್ರಸರಣ ಮಾರ್ಗ ಗೋಪುರಗಳ ವಿನ್ಯಾಸಗಳಿಗೆ ಗುರುತಿನ ಸಂಕೇತದ ಬಗ್ಗೆ.

- ಉಲ್ಲೇಖ:
- ನಿಗಮ ಕಾರ್ಬೋರ್ ಸುತ್ತೊಂದೆ ಸಂಖ್ಯೆ: ಕವಿಪ್ರನಿನಿ/ಬಿ19/345/85-86 ದಿ: 25.06.2021.
 - ನಿಗಮ ಕಾರ್ಬೋರ್ ಸುತ್ತೊಂದೆ ಸಂಖ್ಯೆ: ಕವಿಪ್ರನಿನಿ/ಬಿ19/345/85-86 ದಿ: 19.08.2021.
 - ಮುಖ್ಯ ಇಂಜಿನಿಯರ್ (ಎ) (ಯೋ ಮತ್ತು ಸ), ಕವಿಪ್ರನಿ ರವರ ಟಿಪ್ಪಣಿ ದಿ: 05.05.2022.
 - ನಿಗಮ ಕಾರ್ಬೋರ್ ಸುತ್ತೊಂದೆ ಸಂಖ್ಯೆ: ಕವಿಪ್ರನಿನಿ/ಬಿ19/345-85-86 ದಿನಾಂಕ: 01.06.2022.
 - ವ್ಯವಸ್ಥಾಪಕ ನಿರ್ದೇಶಕರು, ಕವಿಪ್ರನಿ ರವರಿಂದ ಅನುಮೋದಿತ ಟಿಪ್ಪಣಿ ದಿ: 07.07.2022.

ಸುತ್ತೊಂದೆ

ಕವಿಪ್ರನಿಯಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸರಣ ಮಾರ್ಗಗಳನ್ನು ನಿರ್ಮಾಣ ಮಾಡಲು ಅನೇಕ ರೀತಿಯ ಉದ್ದೇಶಗಳನ್ನು ಅಳವಡಿಸಿಕೊಳ್ಳಲಾಗಿರುತ್ತದೆ. ಅಸ್ತಿತ್ವದಲ್ಲಿರುವ ಗೋಪುರ ವಿನ್ಯಾಸಗಳನ್ನು, ಇದಕ್ಕಾಗಿ ವಿನ್ಯಾಸಗೊಳಿಸಲಾದ ಪ್ರಸರಣ ಮಾರ್ಗದ ಹೆಸರಿನಿಂದ ಹಾಗೂ ಅಂತಹ ಪ್ರಸರಣ ಮಾರ್ಗವನ್ನು ಕಾರ್ಯಗತಗೊಳಿಸಿರುವ ಕಂಪನಿಯ ಹೆಸರಿನಿಂದ ಕರೆಯಲ್ಪಡುತ್ತಿದೆ. ವಿವಿಧ ವೋಲ್ವೇಜ್ ವರ್ಗಗಳಲ್ಲಿ, ಅನೇಕ ಬಗೆಯ ಗೋಪುರದ ವಿನ್ಯಾಸಗಳಿರುವುದರಿಂದ, ನಿರ್ದಿಷ್ಟ ಯೋಜನೆಗಾಗಿ ಅಳವಡಿಸಿಕೊಂಡ ಗೋಪುರದ ವಿನ್ಯಾಸದ ಪ್ರಕಾರವನ್ನು ಗುರುತಿಸುವಲ್ಲಿ ಯಾವುದೇ ಏಕರೂಪತೆಯಿರುವುದಿಲ್ಲ.

ಪ್ರಸರಣ ಮಾರ್ಗಗಳ ಗೋಪುರದ ವಿನ್ಯಾಸಗಳನ್ನು ಗುರುತಿಸುವಲ್ಲಿ ಏಕರೂಪತೆಯನ್ನು ಹೊಂದಲು, ವಿವಿಧ ವೋಲ್ವೇಜ್‌ಗಳ ಅಡಿಯಲ್ಲಿ ವಿವಿಧ ರೀತಿಯ ಗೋಪುರದ ವಿನ್ಯಾಸಗಳನ್ನು ಸುಲಭವಾಗಿ ಗುರುತಿಸಲು ಕವಿಪ್ರನಿಯಲ್ಲಿ ಬಳಸಲಾಗುತ್ತಿರುವ ಅಸ್ತಿತ್ವದಲ್ಲಿರುವ ಪ್ರಸರಣ ಮಾರ್ಗಗಳ ಗೋಪುರ ವಿನ್ಯಾಸಗಳಿಗೆ ಗುರುತಿನ ಸಂಕೇತಗಳನ್ನು ಅಳವಡಿಸಿಕೊಳ್ಳಲು ನಿಗಮದಿಂದ ನಿರ್ಧಾರವನ್ನು ತೆಗೆದುಕೊಳ್ಳಲಾಗಿರುತ್ತದೆ.

ವೋಲ್ವೆಚ್ ವರ್ಗವನ್ನು ಅವಲಂಬಿಸಿ, ಗೋಪುರದ ವಿನ್ಯಾಸದ ಪ್ರಕಾರ ಮತ್ತು ಯಾವ ಪ್ರಸರಣ ಮಾರ್ಗದ ನಿರ್ಮಾಣಕ್ಕೆ ವಿನ್ಯಾಸಗೊಳಿಸಲಾಗಿರುತ್ತದೆ ಎಂಬುದನ್ನು ಅವಲಂಬಿಸಿ ವಿವಿಧ ರೀತಿಯ ಗೋಪುರದ ವಿನ್ಯಾಸಗಳಿಗೆ ಸುರುತಿನ ಸಂಕೇತಗಳನ್ನು ಈ ಕೆಳಗಿನಂತೆ ನಿರ್ದಿಷ್ಟಪಡಿಸಲಾಗಿದೆ.

ಕೆವಪ್ರನಿ	4-400ಕೆ.ವ 2-220ಕೆ.ವ 1-110 ಕೆ.ವ 6-66ಕೆ.ವ 26-220/66 ಕೆ.ವ 21-220/110 ಕೆ.ವ	M -ಮಲ್ಲಿ ಸಕ್ರೂಫ್ಟ್ D -ಡಬಲ್ ಸಕ್ರೂಫ್ಟ್	-	QM -ಕ್ವಾಡ್ ಮೂಸ್ TM -ಟ್ರೈನ್ ಮೂಸ್ NB -ನ್ಯಾರೋ ಬೇಸ್	-	ವಿನ್ಯಾಸಗೊಳಿಸಲಾದ ಪ್ರಸರಣ ಮಾರ್ಗದ ಗೋಪುರದ ಹೆಸರಿನ ಕಿರುರೂಪ.
----------	---	---	---	---	---	--

ಮೇ॥ ಎ.ಇ.ಕ್ಲೌ.ಯು.ಎಸ್ ಎಸ್.ಇ.ಜೆಚ್ ಪ್ರೈ ಲಿ ರವರ ಆವರಣದಲ್ಲಿ 2*100 ಎಂ.ವಿ.ಎ, 220/110/11 ಕೆವಿ ಉಪಕೇಂದ್ರವನ್ನು ಸಾಫ್ತಿಸುವ ಕಾಮಗಾರಿಗೆ ಅಳವಡಿಸಿಕೊಳ್ಳಲಾಗಿರುವ ಮೇ॥ ಕಲ್ಪತರು ವಿನ್ಯಾಸದ ಹೊಸ 110ಕೆ.ವಿ ದ್ವಿ-ಪ್ರಸರಣ ಮಾರ್ಗದ ಗೋಪುರಗಳನ್ನು (ಕೋಡ್: ಕೆವಪ್ರನಿ-1D-AEQUIS) ನಿಗಮದ ವಿವಿಧ ಕಾಮಗಾರಿಗಳಲ್ಲಿ ಅಳವಡಿಸಿಕೊಳ್ಳಲು ದಿನಾಂಕ: 25.06.2021ರ ನಿಗಮದ ಸುತ್ತೋಲೆ ಹಾಗೂ ದಿನಾಂಕ: 19.08.2021ರ ತಿಂದ್ದುಪಡಿಯನ್ನು ಹೊರಡಿಸಲಾಗಿದೆ.

ನಾಗಮಂಗಲ ತಾಲ್ಲೂಕಿನ ನಾಗಮಂಗಲದಲ್ಲಿ 2*100 ಎಂ.ವಿ.ಎ, 220/66/11ಕೆ.ವಿ ಉಪಕೇಂದ್ರವನ್ನು ಸಾಫ್ತಿಸುವ ಕಾಮಗಾರಿಗೆ ಅಳವಡಿಸಿಕೊಳ್ಳಲಾಗಿರುವ ಮೇ॥ಕೆಜಿನ್ ಎಲೆಕ್ಟ್ರಿಕಲ್ಸ್ ವಿನ್ಯಾಸದ ಹೊಸ ದ್ವಿ-ಪ್ರಸರಣ ಮಾರ್ಗದ ಗೋಪುರಗಳನ್ನು (ಕೋಡ್: ಕೆವಪ್ರನಿ-6D-NGML) ಅಳವಡಿಸಿಕೊಳ್ಳಲು ದಿನಾಂಕ: 01.06.2022ರ ನಿಗಮದ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಈ ಸುತ್ತೋಲೆಯೊಂದಿಗೆ ಲಗತ್ತಿಸಲಾದ ವಿವಿಧ ಬಗೆಯ ಗೋಪುರ ವಿನ್ಯಾಸಗಳ ಸುರುತಿನ ಸಂಕೇತಗಳನ್ನು ಕೆವಪ್ರನಿಯಲ್ಲಿನ ಎಲ್ಲಾ ಭವಿಷ್ಯದ ಯೋಜನೆಗಳಿಗೆ ತಕ್ಷಣವೇ ಜಾರಿಗೆ ಬರುವಂತೆ ಅಳವಡಿಸಿಕೊಳ್ಳುವುದು.

ಮೇಲ್ಮೈ ಅಂಶಗಳಿಗೆ ಸಂಬಂಧಿಸಿದಂತೆ, ಯಾವುದೇ ಸ್ಪಷ್ಟೀಕರಣವನ್ನು ಅಧಿಕೃತ ಇಂಜಿನಿಯರ್ (ವಿ) (ತಾಂತ್ರಿಕ) / (ಸಿವಿಲ್), ಮುಖ್ಯ ಇಂಜಿನಿಯರ್ (ವಿ) (ಯೋಜನೆ ಮತ್ತು ಸಮನ್ವಯ) ಕೆವಪ್ರನಿ, ಕಾರ್ವೇರಿ ಭವನ ಬೆಂಗಳೂರು ರವರ ಕಣೇರಿ ಇವರಿಂದ ಪಡೆಯುವುದು.

ಷ್ಟೋಪ್ ನಿರ್ದೇಶಕರು, ಕೆವಪ್ರನಿ
ರವರಿಂದ ಅನುಮೋದಿಸಲ್ಪಟ್ಟಿದೆ.

೩೧/೫/೨೦೨೨
ಪ್ರಥಾನ ಷ್ಟೋಪ್ ನಿರ್ದೇಶಕರು (ತಾಂತ್ರಿಕ)
ಕೆವಪ್ರನಿ

ಇವರಿಗೆ:

1. ಎಲ್ಲಾ ಮುಖ್ಯ ಇಂಜಿನಿಯರುಗಳು (ವಿ), ಕವಿಪ್ರನಿನಿ.
2. ಎಲ್ಲಾ ಅಧಿಕ ಸಲಹೆಗಾರರು, ಕವಿಪ್ರನಿನಿ.
3. ಎಲ್ಲಾ ಅಧೀಕ್ಷಕ ಇಂಜಿನಿಯರುಗಳು (ವಿ), ಕವಿಪ್ರನಿನಿ.
4. ಎಲ್ಲಾ ಲೆಕ್ಚರ್ ನಿಯಂತ್ರಣಾಧಿಕಾರಿಗಳು, ಕವಿಪ್ರನಿನಿ.
5. ಎಲ್ಲಾ ಕಾರ್ಯನಿರ್ವಾಹಕ ಇಂಜಿನಿಯರುಗಳು(ವಿ), ಕವಿಪ್ರನಿನಿ.
6. ಎಲ್ಲಾ ಉಪ-ಲೆಕ್ಚರ್ ನಿಯಂತ್ರಣಾಧಿಕಾರಿಗಳು, ಕವಿಪ್ರನಿನಿ.
7. ವ್ಯವಸಾಯಕ ನಿರ್ದೇಶಕರು / ನಿರ್ದೇಶಕರು (ಹಣಕಾಸು) / ನಿರ್ದೇಶಕರು (ಆ ಮತ್ತು ಮಾ.ಸಂ), ರವರುಗಳ ಹಿರಿಯ ಆಪ್ತ ಕಾರ್ಯದರ್ಶಿಗಳು, ಕವಿಪ್ರನಿನಿ, ಬೆಂಗಳೂರು ರವರ ಮಾಹತೀಗಾಗಿ ಹಾಗೂ ನಿರ್ದೇಶಕರುಗಳ ಮುಂದೆ ಮಂಡಿಸಲು.

ಪ್ರತಿಯನ್ನು:

✓ ಅಧೀಕ್ಷಕ ಇಂಜಿನಿಯರು (ವಿ), (ಒಟ್ಟೆ ಹಾಗೂ ಎಂ.ಎ.ಎಸ್), ಕವಿಪ್ರನಿನಿ ರವರಿಗೆ ಕವಿಪ್ರನಿನಿ ಜಾಲತಾಣದಲ್ಲಿ ಸುತ್ತೋಲೆಯನ್ನು ಅಪ್ಲೋಡ ಮಾಡಲು ವ್ಯವಸ್ಥೆ ಮಾಡಲು.


Annexure - A
TYPE OF TOWERS USED IN KPTCL

Annexure - A

Voltage class	Type of Towers	Conductor & Span length	Line	Proposed Tower design Identification Code
400KV	400KV DC Towers of M/s. KEC design	Twin ACSR Moose & 400M	400KV BTPS - Hiryur DC line	KPTCL-4D-TM-BTPS
	400KV DC Towers of M/s. Deepak Cable design	Quad ACSR Moose & 400M	400KV Shantigrama - UPCL DC line	KPTCL-4D-QM-UPCL
	400KV DC Towers of M/s. L&T design	Quad ACSR Moose & 400M	400KV YTPS-BPS Line	KPTCL-4D-QM-YTPS
	400KV DC Towers of M/s. KEC design	Quad ACSR Moose & 400M	400KV Vasantnarasapura - Kelaginakanive	KPTCL-4D-QM-VSNP
	400KV MC Towers of M/s. L&T design	Quad ACSR Moose & 400M	400KV YTPS-BPS Line	KPTCL-4M-QM-YTPS
	400KV MC Towers of M/s. Kalpataru design	Quad ACSR Moose & 400M	400KV BPS-Rampura Line	KPTCL-4M-QM-BPS
220KV	220KV DC Towers of M/s L&T design (conventional base)	Drake ACSR & 320M	220KV Gadag - Bagalkote line	KPTCL-2D-GDG
	220KV DC Narrow Base towers of M/s L&T design	Drake ACSR & 320M	220KV NRS - Laggere	KPTCL-2D-NB-NRS
	220KV DC Narrow Base towers of M/s L&T design	AAAC Moose & 200M	220KV Hoody - HAL	KPTCL-2D-NB-HAL
	220KV MC Towers of M/s KRR design (conventional base)	Drake ACSR & 320M	220KV Shivamogga - Dugidimane line	KPTCL-2M-DGM
	220KV MC Narrow Base Towers of M/s L&T design	AAAC Moose & 200M	220KV VKTP line	KPTCL-2M-NB-VKTP
	220KV MC Narrow Base Towers of M/s KEC design	AAAC Moose & 320M	Devanahalli Hardware park	KPTCL-2M-DHP
		AAAC Moose & 150M		KPTCL-2M-NB-DHP
	220KV MC Narrow Base towers of M/s L&T design	AAAC Moose & 320M	Mylsandra project	KPTCL-2M-MYLS
	220KV MC Narrow Base Towers of M/s KEC design	AAAC Moose & 320M	New Devanahalli project & SBT corridor	KPTCL-2M-NB-NEWDHP
	220/66KV MCMV Towers of M/s L&T design	Drake ACSR, Coyote ACSR & 320M	220/66KV MCMV Hoskote-BIAL	KPTCL-26M-BIAL
	220/110KV MCMV towers of M/s L&T design	Drake ACSR, Lynx ACSR & 320M	Khemar - Guruvaynkeri MCMV line	KPTCL-21M-KHMR
	220/110KV MCMV narrow base towers of M/s L&T design	Drake ACSR, Lynx ACSR & 320M	Kavoor - Kheemar MCMV line	KPTCL-21M-NB-KVR

110KV	110KV DC Towers of M/s Kalpataru design (Conventional)	Lynx ACSR & 320M	110KV lines from 220KV AEQUUS station	KPTCL-1D-AQS
	110KV DC Narrow base towers of KPTCL design	Lynx ACSR & 320M	KPTCL design	KPTCL-1D-NB
	110KV MC Towers of M/s CPRI design	Lynx ACSR & 320M		KPTCL-1M-CPRI
66KV	66KV DC Narrow base towers of KPTCL design	Coyote ACSR & 250M	KPTCL design	KPTCL-6D-NB
	66KV MC Towers of M/s CPRI design	Coyote ACSR & 275M		KPTCL-6M-CPRI
	66KV MC Narrow base towers of KIADB design	Drake ACSR & 200M	66KV MC line for KIADB Vemgal	KPTCL-6M-NB-VMGL
	66KV DC Towers of M/s KGN design (Conventional)	Coyote ACSR & 275M	66KV Lines from 220KV Nagamangala station	KPTCL-6D-NGML
	66KV DC Narrow base towers with single side cross arms of M/s L&T design	Coyote ACSR & 150M	66KV DC line in HSR layout	KPTCL-6D-NBS-HSR
	66KV DC Narrow base towers with single side cross arms of M/s Deepak cable design	Coyote ACSR & 200M	66KV Madikere-Kushalnagar line	KPTCL-6D-NBS-MDKR

~~Asst. Engg.~~
SEE (TECH)


Executive Engineer (Tr-Lines)
Technical Section
O/o. CEE (P & C)
KPTCL, Kaveri Bhavan, Bangalore-9.


Asst. Executive Engineer (Elec.)
Technical Section
O/o. CEE (P & C)
KPTCL, Kaveri Bhavan, Bangalore-9.